



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಬಿಎಫ್ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೦೯, ಫೆಬ್ರವರಿ, ೨೦೨೪(ಮಾಘ, ೨೦ ಶಕವರ್ಷ, ೧೯೪೫) BENGALURU, FRIDAY, 09, FEBRUARY, 2024(MAGHA, 20, SHAKAVARSHA, 1945)	ನಂ.೭೦ No. 70
-----------------------	---	-----------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ತಿದ್ದುಪಡಿ ಅಧಿಸೂಚನೆ

ಸಂಖ್ಯೆ:ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ:09.02.2024.

ವಿಷಯ: 2023-24 ನೇ ಸಾಲಿನ ಶಿವಾಜಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಉಪ ನೋಂದಣಿ ಕಛೇರಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ (ತಿದ್ದುಪಡಿ) ಕುರಿತು.

ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋ&ಮು/ಸಿವಿಸಿ /99/2023-24, ಬೆಂಗಳೂರು, ದಿನಾಂಕ:27.09.2023 ಮತ್ತು 08.11.2023.
2. ದಿನಾಂಕ:05.01.2024 ರಂದು ನಡೆದ ಸಭೆಯ ನಡಾವಳಿಗಳು.

ಬೆಂಗಳೂರು ನಗರ ಜಿಲ್ಲೆಯ ಶಿವಾಜಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಉಪ ನೋಂದಣಿ ಕಛೇರಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ (1) ರ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಭಾಗ-III, ಸಂಖ್ಯೆ:460 ನ್ನು 01.10.2023 ರಿಂದ ಜಾರಿಗೆ ಬರುವಂತೆ ದಿನಾಂಕ:30.09.2023 ರಂದು ಪ್ರಕಟಿಸಲಾಗಿತ್ತು. ಸದರಿ ಅಧಿಸೂಚನೆಗೆ ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.

2023-24ನೇ ಸಾಲಿಗೆ ಶಿವಾಜಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿಯ ಅಧಿಸೂಚನೆಯನ್ನು ದಿನಾಂಕ:01.10.2023 ರಿಂದ ಜಾರಿಗೆ ಬರುವಂತೆ ದಿನಾಂಕ:30.09.2023 ರಂದು ಅಧಿಕೃತವಾಗಿ

(೧)

ಪ್ರಕಟವಾದ ಕರ್ನಾಟಕ ರಾಜ್ಯಪತ್ರಿಕೆಯಲ್ಲಿ ಭಾಗ-III, ಸಂಖ್ಯೆ:460 ಕ್ಕೆ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಗಳನ್ನು ಕೇಂದ್ರ ಮೌಲ್ಯಮಾಪನ ಸಮಿತಿ ನಿಯಮ 9(3)ರನ್ವಯ ನ್ಯೂನ್ಯತೆಗಳನ್ನು ಸರಿಪಡಿಸಿದ ತಿದ್ದುಪಡಿ ಮಾರ್ಗಸೂಚಿ ದರಗಳನ್ನು ಸಾರ್ವಜನಿಕ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ cvcobjection@karnataka.gov.in ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ.

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ತಿದ್ದುಪಡಿ ಅಧಿಸೂಚನೆ ದಿನಾಂಕ:09.02.2024.						
ಬಾಣಸವಾಡಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ತಿದ್ದುಪಡಿ)						
ಕ್ರ.ಸಂ	ಹೋಬಳಿ/ಗ್ರಾಮ/ಪ್ರದೇಶ/ ರಸ್ತೆ/ಖಾತಾ/ ಪಿಐಡಿ/ಸ.ನಂ	Hobli/village/Area Name	ವಾರ್ಡ್ ನಂ.	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಕೃಷಿ ಜಮೀನು	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್/ ಫ್ಲಾಟ್/ ವಿಲ್ಲಾಮೆಂಟ್
				ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಮೀ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7
	ಕೊತ್ತನೂರು	Kothanuru	25			
325	ಕೊತ್ತನೂರು025-W0378-20, 025-W0378-22, 025-W0352- 1, 025-W0352-1A, 025-W0352- 3, 025-W0352-2, 025-W0352-4, 025-W0384-2, 025-W0384- 6, 025-W0384-1, 025-W0384-3, 025-W0384-5, 025-W0384-8, 025-W0384-10, 025-W0384-	Kothanuru 025-W0378-20, 025-W0378-22, 025-W0352- 1,025-W0352-1A, 025-W0352- 3, 025-W0352-2,025-W0352- 4, 025-W0384-2, 025-W0384- 6, 025-W0384-1, 025-W0384- 3, 025-W0384-5,025-W0384- 8, 025-W0384-10, 025- W0384-7,025-W0390-1, 025-	25	31000	294	

	7, 025-W0390-1, 025-W0390-5, 025-W0390-7, 025-W0390-11, 025-W0543-18, 025-W0543-20, 025-W0543-22, 025-W0543-27, 025-W0543-24, 025-W0543-31, 025-W0543-39, 025-W0543-1, 025-W0543-5, 025-W0543-15, 025-W0543-25, 025-W0543-33, 025-W0543-27, 025-W0543-29, 025-W0543-22, 025-W0543-20, 025-W0543-24, 025-W0543-32, 025-W0543-39,	W0390-5, 025-W0390-7, 025-W0390-11, 025-W0543-18, 025-W0543-20, 025-W0543-22, 025-W0543-27, 025-W0543-24, 025-W0543-31, 025-W0543-39, 025-W0543-1, 025-W0543-5, 025-W0543-15, 025-W0543-25, 025-W0543-33, 025-W0543-27, 025-W0543-29, 025-W0543-22, 025-W0543-20, 025-W0543-24, 025-W0543-32, 025-W0543-39,				
326	ಹೊರ ವರ್ತುಲ ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು / ವಿಮಾಣ ನಿಲ್ದಾಣ ರಸ್ತೆ / ಹೆಣ್ಣೂರು ಮುಖ್ಯ ರಸ್ತೆ 47, 60 (100 ಅಡಿ ರಸ್ತೆ) 025-M0017-121 to 219 and 025-M0017-92 to 144	Outer Ring Road Facing Lands / Air Port Road / Hennur Main Road 47, 60 and others facing main road, (100 feet Road) 025-M0017-121 to 219 and 025-M0017-92 to 144	25		732	
	ನಗರೇಶ್ವರ ನಾಗೇನಹಳ್ಳಿ	Nagareshwara Nagenahalli	25			
342	ನಗರೇಶ್ವರ ನಾಗೇನಹಳ್ಳಿ 025-W0021-62, 025-W0021-144, 025-W0021-146, 025-W0021-148, 025-W0021-150, 025-W0021-65, 025-W0021-67, 025-W0021-69, 025-W0021-124, 025-W0021-160/1, 025-W0021-164, 025-W0021-71, 025-W0021-73, 025-	Nagareshwara Nagenahalli 025-W0021-62, 025-W0021-144, 025-W0021-146, 025-W0021-148, 025-W0021-150, 025-W0021-65, 025-W0021-67, 025-W0021-69, 025-W0021-124, 025-W0021-160/1, 025-W0021-164, 025-W0021-71, 025-W0021-73,	25	30000	294	

	W0021-65, 025-W0118-6, 025-W0118-10, 025-W0118-9, 025-W0118-5, 025-W0118-5, 025-W0118-2, 025-W0118-15, 025-W0118-19, 025-W0118-22, 025-W0122-2, 025-W0122-4, 025-W0122-6, 025-W0122-8, 025-W0122-10, 025-W0122-14, 025-W0122-16, 025-W0122-11, 025-W0122-9, 025-W0122-7, 025-W0122-5, 025-W0122-11, 025-W0122-13, 025-W0122-15, 025-W0122-20, 025-W0122-22, 025-W0122-24, 025-W0132-6, 025-W0132-8, 025-W0132-10, 025-W0132-12, 025-W0132-14, 025-W0132-16, 025-W0132-18, 025-W0132-20,	025-W0021-65, 025-W0118-6, 025-W0118-10, 025-W0118-9, 025-W0118-5, 025-W0118-5, 025-W0118-2, 025-W0118-15, 025-W0118-19, 025-W0118-22, 025-W0122-2, 025-W0122-4, 025-W0122-6, 025-W0122-8, 025-W0122-10, 025-W0122-14, 025-W0122-16, 025-W0122-11, 025-W0122-9, 025-W0122-7, 025-W0122-5, 025-W0122-11, 025-W0122-13, 025-W0122-15, 025-W0122-20, 025-W0122-22, 025-W0122-24, 025-W0132-6, 025-W0132-8, 025-W0132-10, 025-W0132-12, 025-W0132-14, 025-W0132-16, 025-W0132-18, 025-W0132-20,				
340	ಹೊರ ವರ್ತುಲ ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು (100 ಅಡಿ ರಸ್ತೆ) 12/P1, 14/P1, 25, 26, 29/1, 29/2	Outer Ring Road facing lands (100 feet Road) 12/P1, 14/P1, 25, 26, 29/1, 29/2	25		384	

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ತಿದ್ದುಪಡಿ ಅಧಿಸೂಚನೆ ದಿನಾಂಕ:09.02.2024.						
ಮಹದೇವಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ತಿದ್ದುಪಡಿ)						
ಕ್ರ.ಸಂ	ಹೋಬಳಿ/ಗ್ರಾಮ/ಪ್ರದೇಶ/ ರಸ್ತೆ/ಖಾತಾ/ ಪಿಐಡಿ/ಸ.ನಂ	Hobli/village/Area Name	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು/ ಸ್ಥಳೀಯ ಸಂಸ್ಥೆ ವಸತಿ ನಿವೇಶನಗಳು (ಬಿಬಿಎಂಪಿ)	ವಿಲ್ಲಾ/ರೋ ಹೌಸ್ ನಿವೇಶನ ದರ	ಕೃಷಿ ಜಮೀನು	ಸ್ಥಳೀಯ/ ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್/ ಫ್ಲಾಟ್ಸ್/ವಿಲ್ಲಾಮೆಂಟ್ಸ್
			ಪ್ರತಿ ಚದರ.ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ.ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಮೀ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7
	ಹಗದೂರು	Hagaduru				
162	ಹಗದೂರು	Hagaduru	34000		520	
165	ಹಗದೂರು (ಸ.ನಂ 40, 44, 45, 46, 50, 81,82, 93, 94, 95, 85, 86, 97, 98, 99, 100,101, 102, 105, 106 ,113, 50/5, 50/6, 82/2,82/4, 83, 86, 87, 97/1, 97/2, 98, 99/2ಎ,99/2ಬಿ)	Hagaduru (Sy Nos 40, 44, 45, 46, 50,81, 82, 93, 94, 95, 85, 86, 97, 98, 99,100, 101, 102, 105, 106 ,113, 50/5, 50/6,82/2, 82/4, 83, 86, 87, 97/1, 97/2, 98, 99/2A, 99/2B)			635	
	ನಾಗೊಂಡನಹಳ್ಳಿ	NAGONDANAHALLI				
512	ನಾಗೊಂಡನಹಳ್ಳಿ (ಹಳೇ ಗ್ರಾಮ)	Nagondanahalli (Old village)	23700		460	
514	ನಾಗೊಂಡನಹಳ್ಳಿ (ಸರ್ವೆ ನಂ. 102, 103/1, 105/3)	Nagondanahalli (Sy No. 102, 103/1,105/3)			345	

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ತಿದ್ದುಪಡಿ ಅಧಿಸೂಚನೆ ದಿನಾಂಕ:09.02.2024.							
ಬಿದರಹಳ್ಳಿ, ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ತಿದ್ದುಪಡಿ)							
ಕ್ರ.ಸಂ	ಹೋಬಳಿ/ಗ್ರಾಮ/ಪ್ರದೇಶ/ ರಸ್ತೆ/ಖಾತಾ/ ಪಿಐಡಿ/ಸ.ನಂ	Hobli/village/Area Name	ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರದ ವಿಲ್ಲಾ/ರೋ ಹೌಸ್‌ಗಳು ನಿವೇಶನ ದರ	ಕೃಷಿ ಜಮೀನು	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್/ ಫ್ಲಾಟ್‌ಗಳ ಮೌಲ್ಯ
			ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಮೀ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4		5	6	7
	ಕಾಡುಗೋಡಿ	Kadugodi					
1	ಕಾಡುಗೋಡಿ	Kadugodi	31400			225	
2	PRR ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು ಸ.ನಂ:18, 19, 19/1, 19/2 , 19/3, 20, 21/1, 21/2, 21/3, 21/4, 22, 23, 29/1, 29/2, 30/1, 30/2, 31/1, 31/2, 31/3, 31/4, 32/1, 32/2, 33/1, 33/2, 34, 38, 40, 41, 42, 45, 46/1, 46/2, 47/1, 47/2, 48/1, 48/2, 48/3, 48/4, 55, 56/1, 56/2, 57, 60, 61, 62/1, 62/2, 63, 64, 65, 66, 67, 68, 70, 71/1A, 71/1B, 71/1C, 72/1, 72/2, 72/3, 73, 74, 75, 76/1,	Properties Facing Peripheral Ring Road Survey No : 18, 19, 19/1, 19/2 , 19/3, 20, 21/1, 21/2, 21/3, 21/4, 22, 23, 29/1, 29/2, 30/1, 30/2, 31/1, 31/2, 31/3, 31/4, 32/1, 32/2, 33/1, 33/2, 34, 38, 40, 41, 42, 45, 46/1, 46/2, 47/1, 47/2, 48/1, 48/2, 48/3, 48/4, 55, 56/1, 56/2, 57, 60, 61, 62/1, 62/2, 63, 64, 65, 66, 67, 68, 70, 71/1A, 71/1B, 71/1C, 72/1,				220	

	76/2, 76/3, 77, 78, 79, 80, 85, 87/1A, 87/1B, 87/2, 88/1, 88/2, 89, 90, 91, 92/1, 94/1, 95, 103, 104, 105, 106/1, 106/2, 106/3, 107, 108, 115, 116, 117, 117/1, 117/2, 117/3, 117/4, 118, 119, 120, 121, 122, 124/2, 126, 127, 128, 129/1, 129/2, 130/1, 131, 132, 133, 134, 135, 136, 140, 141, 142, 143, 144, 145, 147, 148, 160/2, 160/3, 160/5, 160/6, 160/7, 161, 162, 163, 164, 165, 167/1, 167/2, 167/3, 185, 186/1, 186/2, 187, 231/2, 234/2, 218, 256/1, 256/2, 256/3, 257, 258, 258/2, 223, 241, 191, 233 (PID No.083-M0048-1 to 57)	72/2, 72/3, 73, 74, 75, 76/1, 76/2, 76/3, 77, 78, 79, 80, 85, 87/1A, 87/1B, 87/2, 88/1, 88/2, 89, 90, 91, 92/1, 94/1, 95, 103, 104, 105, 106/1, 106/2, 106/3, 107, 108, 115, 116, 117, 117/1, 117/2, 117/3, 117/4, 118, 119, 120, 121, 122, 124/2, 126, 127, 128, 129/1, 129/2, 130/1, 131, 132, 133, 134, 135, 136, 140, 141, 142, 143, 144, 145, 147, 148, 160/2, 160/3, 160/5, 160/6, 160/7, 161, 162, 163, 164, 165, 167/1, 167/2, 167/3, 185, 186/1, 186/2, 187, 231/2, 234/2, 218, 256/1, 256/2, 256/3, 257, 258, 258/2, 223, 241, 191, 233 (PID No.083-M0048-1 to 57)					
	ಕುಂಬೇನ ಅಗ್ರಹಾರ	KUMBENA AGRAHARA					
27	ಕುಂಬೇನ ಅಗ್ರಹಾರ	KUMBENA AGRAHARA	17100			174	

29	PRR ವರ್ತುಲ ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು \Survey No :121, 122, 123, 125,126	Properties Facing PRR Survey No : 121, 122 123, 125, 126				259	
	ಚನ್ನಸಂದ್ರ	Channasandra					
46	ಚನ್ನಸಂದ್ರ	Channasandra	20800			224	
47	ಪ್ರಸ್ತಾಪಿತ ಬಿಡಿಎ 100 ಮೀಟರ್ (PRR) ರಸ್ತೆಗೆ ಅಭಿಮುಖವಾಗಿರುವ Survey No: 13, 14, 15/1, 15/2, 16, 20/8, 21/1, 21/9, 23, 24/1, 24/2, 24/3, 30/2, 30/3, 31, 32/1, 32/2A, 32/2B, 42, 45/1, 45/3, 46/2, 46/3, 57, 58/1, 59, 60, 61/1, 61/2, 61/3, 61/4, 62/1, 62/2, 63/1, 63/2, 65/1, 65/2, 66/1, 66/2, 67, 68, 80/1, 81/1, 81/2, 81/3, 84, 85, 89/1, 89/2, 89/3, 90/1, 90/2, 101, 98/1, 8/1, 9/1, 120/5, 135/1, 56, 29/4, 139, 53, 34/1, 120/9, 120/3, 106, 98/1, 135/1, 135/2, 137/2(PID No : 083- M0050-12 to 167)	Properties Facing BDA 100 Meter (PRR) Survey No :13, 14, 15/1, 15/2, 16, 20/8, 21/1, 21/9, 23, 24/1, 24/2, 24/3, 30/2, 30/3, 31, 32/1, 32/2A, 32/2B, 42, 45/1, 45/3, 46/2, 46/3, 57, 58/1, 59, 60, 61/1, 61/2, 61/3, 61/4, 62/1, 62/2, 63/1, 63/2, 65/1, 65/2, 66/1, 66/2, 67, 68, 80/1, 81/1, 81/2, 81/3, 84, 85, 89/1, 89/2, 89/3, 90/1, 90/2, 101, 98/1, 8/1, 9/1, 120/5, 135/1, 56, 29/4, 139, 53, 34/1, 120/9, 120/3, 106, 98/1, 135/1, 135/2, 137/2(PID No : 083-M0050-12 to 167)				284	

	ಭೈರತಿ	Bairathi					
93	ಭೈರತಿ	Bairathi	36300			214	
96	<p>ಪೆರಿಫಿರಲ್ ರಸ್ತೆ (ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ)ಕ್ಕೆ ಹಾದು ಹೋಗುವ ಗ್ರಾಮಗಳಿಗೆ ಅಭಿಮುಖವಾಗಿರುವ ಜಮೀನುಗಳ ಸ.ನಂ. 1, 2, 3, 4, 5, 6, 7, 8, 9, 10, 13, 14, 15, 16, 17, 18, 19, 25, 26, 27, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 51, 54, 55, 59, 60, 61, 62, 63, 64, 65, 66, 67, 68, 69, 70, 71, 72, 73, 74, 81, 82, 83, 84, 85, 86, 110, 111, 112, 113, 114, 115, 116, 117, 121, 122, 123, 125</p>	<p>Properties along side Villages on Peripheral Ring Road (Towards Devanahalli International Airport) SurveyNo: 1, 2, 3, 4, 5, 6, 7, 8, 9, 10, 13, 14, 15, 16, 17, 18, 19, 25, 26, 27, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 51, 54, 55, 59, 60, 61, 62, 63, 64, 65, 66, 67, 68, 69, 70, 71, 72, 73, 74, 81, 82, 83, 84, 85, 86, 110, 111, 112, 113, 114, 115, 116, 117, 121, 122, 123, 125</p>			325		
	ಬಿಳಿಶಿವಾಲೆ	BILISHIVALE					
104	ಬಿಳಿಶಿವಾಲೆ	Bilishivale	24600			220	
113	<p>ಬಿಳಿಶಿವಾಲೆ ವರ್ತುಲ ರಸ್ತೆಗೆ ಅಭಿಮುಖವಾಗಿರುವ ಜಮೀನುಗಳ ಸ.ನಂ. 7/1, 7/2, 8, 9, 11/1, 11/2, 11/3, 12/1, 12/2, 13, 14, 15/1, 15/2,</p>	<p>Properties Facing Peripheral Ring Road Survey No :7/1, 7/2, 8, 9, 11/1, 11/2, 11/3, 12/1,</p>				330	

	15/3, 15/4, 16/1, 16/2, 21, 22, 23, 24, 25/11, 25/13, 26/12, 26/13, 26/14, 27/18, 27/19, 28/1, 28/2, 28/3, 28/4, 28/5, 28/6, 28/7, 28/8, 28/9, 29, 30/1, 30/2, 30/3, 30/4, 30/5, 30/6, 30/7, 30/8, 30/11, 31/1, 31/2, 31/3, 31/11, 31/12, 31/13, 31/14, 31/15, 31/16, 31/17, 31/18, 31/19, 31/20, 31/21, 31/22, 31/23, 31/24, 32/1, 32/2, 32/10, 32/11, 32/13, 32/14, 32/15, 32/16, 33, 34, 35/1, 35/2, 35/3, 36, 41, 42, 43, 44, 45/1, 46/2	12/2, 13, 14, 15/1, 15/2, 15/3, 15/4, 16/1, 16/2, 21, 22, 23, 24, 25/11, 25/13, 26/12, 26/13, 26/14, 27/18, 27/19, 28/1, 28/2, 28/3, 28/4, 28/5, 28/6, 28/7, 28/8, 28/9, 29, 30/1, 30/2, 30/3, 30/4, 30/5, 30/6, 30/7, 30/8, 30/11, 31/1, 31/2, 31/3, 31/11, 31/12, 31/13, 31/14, 31/15, 31/16, 31/17, 31/18, 31/19, 31/20, 31/21, 31/22, 31/23, 31/24, 32/1, 32/2, 32/10, 32/11, 32/13, 32/14, 32/15, 32/16, 33, 34, 35/1, 35/2, 35/3, 36, 41, 42, 43, 44, 45/1, 46/2					
	ಆದೂರು	Aduru					
195	ಆದೂರು	Aduru	14600	9300		82	
197	ಪ್ರಸ್ತಾಪಿತ ಬಿಡಿಎ 100 ಮೀಟರ್ (ಪಿಆರ್‌ಆರ್) ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Survey No : 16, 18, 19, 20/2, 21/3, 22, 23/1, 24 , 25/5, 25/6, 26/1,	Properties Abetting proposed BDA 100 Mt (PPR) Road Survey No : 16, 18, 19, 20/2, 21/3, 22, 23/1, 24 , 25/5, 25/6, 26/1, 26/2, 32/3,				120	

	26/2, 32/3, 32/4, 32/5, 32/6, 32/7, 32/9, 32/10, 32/11, 33, 33/1, 53, 54/1, 54/2, 55, 15/5C, 25/1, 25/3A, 6	32/4, 32/5, 32/6, 32/7, 32/9, 32/10, 32/11, 33, 33/1, 53, 54/1, 54/2, 55, 15/5C, 25/1, 25/3A, 6					
	ಆವಲಹಳ್ಳಿ	Avalahalli					
198	ಆವಲಹಳ್ಳಿ	Avalahalli	24900	20000		200	
202	ಪ್ರಸ್ತಾವಿತ ಬಿಡಿಎ 100 ಮೀಟರ್ (ಪಿಆರ್‌ಆರ್) ರಸ್ತೆಗೆ ಅಭಿಮುಖವಾಗಿರುವ ಜಮೀನುಗಳ ಸ.ನಂ.26, 29, 30, 31, 32, 33, 37	Proposed BDA 100 Mt (PRR) Road Sy No : 26, 29, 30, 31, 32, 33, 37				343	
	ಬಿದರಹಳ್ಳಿ	Bidarahalli					
219	ಬಿದರಹಳ್ಳಿ	Bidarahalli	6400	11500		79	
221	ಪ್ರಸ್ತಾವಿತ ಬಿಡಿಎ 100 ಮೀಟರ್ (ಪಿಆರ್‌ಆರ್) ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Sy No : 113/1, 113/2, 114, 115/1, 115/2, 115/3, 115/4, 115/5, 126, 128, 129, 130, 134/1, 135, 136/1, 136/2, 136/3, 137/2, 138, 146/3, 168/1, 144, 34, 112/3, 112/5, 112/6, 112/7, 168/1, 42	Proposed BDA 100 Mt (PRR) Road Sy No : 113/1, 113/2, 114, 115/1, 115/2, 115/3, 115/4, 115/5, 126, 128, 129, 130, 134/1, 135, 136/1, 136/2, 136/3, 137/2, 138, 146/3, 168/1, 144, 34, 112/3, 112/5, 112/6, 112/7, 168/1, 42				165	
	ಬಿದರೆ ಅಗ್ರಹಾರ @ ಚಿನ್ನಾಗೇನಹಳ್ಳಿ	Bidare Agrahara alias Chinnagenahalli					
223	ಬಿದರೆ ಅಗ್ರಹಾರ @ ಚಿನ್ನಾಗೇನಹಳ್ಳಿ	Bidare Agrahara @ Chinnagenahalli	14300	10500		85	

225	ಪ್ರಸ್ತಾಪಿತ ಬಿಡಿಎ 100 ಮೀಟರ್ (ಪಿಆರ್‌ಆರ್) ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Survey No : 8/1, 9/1, 9/2, 9/3, 9/4, 14/1. 15/1, 15/2, 15/3C, 16/1A, 16/2, 16/3, 16/4, 17/1, 17/2, 18/1, 18/2, 32/1, 32/2, 32/3, 32/4, 33/1A, 33/1B, 33/2, 33/3, 33/4A, 33/4B, 34/1B, 34/2, 37, 38. 40	Properties Facing BDA 100 Mt (PRR) Road Survey No : 8/1, 9/1, 9/2, 9/3, 9/4, 14/1. 15/1, 15/2, 15/3C, 16/1A, 16/2, 16/3, 16/4, 17/1, 17/2, 18/1, 18/2, 32/1, 32/2, 32/3, 32/4, 33/1A, 33/1B, 33/2, 33/3, 33/4A, 33/4B, 34/1B, 34/2, 37, 38, 40				160	
	ಚಿಕ್ಕಬನಹಳ್ಳಿ	Chikkabanahalli					
239	ಚಿಕ್ಕಬನಹಳ್ಳಿ	Chikkabanahalli	14300	11800		85	
241	ಹೊರ ವರ್ತುಲ ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Survey No : 4, 5, 6, 7, 8, 9, 10, 11, 12, 13	Properties Facing Outer Ring Road Survey No : 4, 5, 6, 7, 8, 9, 10, 11, 12, 13				134	
	ಚಿಕ್ಕಗುಬ್ಬಿ	CHIKKAGUBBI					
243	ಚಿಕ್ಕಗುಬ್ಬಿ	CHIKKAGUBBI	23200	16400		120	
245	ಪ್ರಸ್ತಾಪಿತ ಬಿಡಿಎ 100 ಮೀಟರ್ (ಪಿಆರ್‌ಆರ್) ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Survey No : 47, 104, 108, 109	Properties Facing Proposed BDA 100 mt (PRR) road Survey No : 47, 104, 108, 109				220	
	ಛೀಮಸಂದ್ರ	Cheemasandra					
249	ಛೀಮಸಂದ್ರ	Cheemasandra	7100	14300		165	
251	ಛೀಮಸಂದ್ರ ಪರಿವೇರಲ್ ವರ್ತುಲ ರಸ್ತೆಗೆ ಅಭಿಮುಖವಾಗಿರುವ	Properties Facing Peripheral Ring Road Survey No :36,				275	

	ಜಮೀನುಗಳು Survey No :36, 36/2, 54/1, 55/2, 55/3, 56/1, 56/2, 57, 58/1, 58/2, 58/3, 58/4, 59/1, 59/2, 59/3A, 59/3B, 59/3C, 59/3D , 61/1, 61/2, 64/3, 64/4, 65/1, 65/2, 66 , 67, 94/1, 94/2	36/2, 54/1, 55/2, 55/3, 56/1, 56/2, 57, 58/1, 58/2, 58/3, 58/4, 59/1, 59/2, 59/3A, 59/3B, 59/3C, 59/3D , 61/1, 61/2, 64/3, 64/4, 65/1, 65/2, 66 , 67, 94/1, 94/2					
	ದೊಡ್ಡಬನಹಳ್ಳಿ	Doddabanahalli					
257	ದೊಡ್ಡಬನಹಳ್ಳಿ	Doddabanahalli	11400	8700		99	
259	ದೊಡ್ಡಬನಹಳ್ಳಿ ಫೆರಿಫಲ್ ವರ್ತುಲ ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Sy No : 3,121, 122, 123, 124, 126, 127, 128	Properties Facing Peripheral Ring Road Sy No : 3,121, 122, 123, 124, 126, 127, 128				184	
	ದೊಡ್ಡಗುಬ್ಬಿ	Doddagubbi					
262	ದೊಡ್ಡಗುಬ್ಬಿ	Doddagubbi	22700	17100		185	
264	ಪ್ರಸ್ತಾಪಿತ ಬಿಡಿಎ 100 ಮೀಟರ್ (ಪಿಆರ್‌ಆರ್) ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Survey No.13/1ಎ, 13/1ಬಿ, 13/2, 14, 15, 20, 21, 23/1, 23/2, 24/2, 24/3, 25/1, 25/2, 25/3, 25/4, 25/5, 25/6, 26/1, 26/2, 26/3, 27/1, 108/1, 108/2, 109/1ಎ,	Properties Facing Proposed BDA 100 Mt (PRR) Road Survey No. 13/1A, 13/1B, 13/2, 14, 15, 20, 21, 23/1, 23/2, 24/2, 24/3, 25/1, 25/2, 25/3, 25/4, 25/5, 25/6, 26/1, 26/2, 26/3, 27/1, 108/1, 108/2,				224	

	109/2ಎ, 109/2ಬಿ, 144, 115, 116, 119	109/1A, 109/2A, 109/2B, 144, 115, 116, 119					
	ಹಿರಂಡಹಳ್ಳಿ	Hirandahalli					
303	ಹಿರಂಡಹಳ್ಳಿ	Hirandahalli	18500	14300		160	
305	<p>ಪ್ರಸ್ತಾಪಿತ ಬಿಡಿಎ 100 ಮೀಟರ್ (ಪೀಆರ್ಆರ್) ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Survey No : 8, 9, 10, 11, 13, 15, 16/1, 16/2, 16/3, 17, 18/1, 18/2, 18/3, 18/4, 19/1, 20, 23/1, 23/2, 23/3, 23/4, 25/3, 25/4, 26, 27/1, 27/2, 34/1A, 34/1B, 34/1C, 34/2, 35/1, 35/2, 35/3, 36/1, 36/2, 36/3, 37/1, 37/2, 37/3, 38/1, 38/2, 39, 50, 148, 157, 158, 159, 160, 161, 162, 163, 164, 165, 166, 167, 168, 169, 170, 171, 172, 146, 21/1, 61/1, 85/18, 62/19, 112/7, 68/1, 60/1, 155/2, 83, 60/4, 112/9, 61/1, 112/1, 85/2, 74/2, 59, 155/2</p>	<p>Properties Facing Proposed BDA 100 Mt (PRR) Road Sy No : 8, 9, 10, 11, 13, 15, 16/1, 16/2, 16/3, 17, 18/1, 18/2, 18/3, 18/4, 19/1, 20, 23/1, 23/2, 23/3, 23/4, 25/3, 25/4, 26, 27/1, 27/2, 34/1A, 34/1B, 34/1C, 34/2, 35/1, 35/2, 35/3, 36/1, 36/2, 36/3, 37/1, 37/2, 37/3, 38/1, 38/2, 39, 50, 148, 157, 158, 159, 160, 161, 162, 163, 164, 165, 166, 167, 168, 169, 170, 171, 172, 146, 21/1, 61/1, 85/18, 62/19, 112/7, 68/1, 60/1, 155/2, 83, 60/4, 112/9, 61/1, 112/1, 85/2, 74/2, 59, 155/2</p>			199		

	ಕನ್ನಮಂಗಲ	Kannamangala					
323	ಕನ್ನಮಂಗಲ	Kannamangala	20000	12900		180	
324	ಕನ್ನಮಂಗಲ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು (60 ಅಡಿಗಳ ಅಗಲ ರಸ್ತೆ) Survey No : 152, 151, 150, 149, 147, 143, 142, 123, 124, 122, 21, 20, 15, 14, 13, 12, 3, 134, 135, 136, 137, 145, 186, 185, 202, 203	Properties Attached to Kannamangala Main Road Survey No : 152, 151, 150, 149, 147, 143, 142, 123, 124, 122, 21, 20, 15, 14, 13, 12, 3, 134, 135, 136, 137, 145, 186, 185, 202, 203				248	
	ಖಾಜಿಸೊಣ್ಣೇನಹಳ್ಳಿ	Khajisonnenahalli					
374	ಖಾಜಿಸೊಣ್ಣೇನಹಳ್ಳಿ	Khajisonnenahalli	10500	8000		85	
375	ಖಾಜಿಸೊಣ್ಣೇನಹಳ್ಳಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು Survey No : 73, 74, 91, 92, 104, 103, 102, 105, 101, 128, 134, 135, 9, 6, 5, 2	Properties Attached to Khajisonnenahalli Main Road Survey No : 73, 74, 91, 92, 104, 103, 102, 105, 101, 128, 134, 135, 9, 6, 5, 2				99	
	ರಾಂಪುರ	Rampura					
417	ರಾಂಪುರ	Rampura	10000	8000		85	
419	ಪ್ರಸ್ತಾವಿತ ಬಿಡಿಎ 100 ಮೀಟರ್ (ಪಿಆರ್‌ಆರ್) ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Survey No : 40/1, 40/2, 40/3, 41/1, 41/2, 41/3, 41/4, 41/5, 41/6, 42/1, 42/2, 42/3, 42/4, 43/1A1, 43/1A2, 43/2,	Properties facing proposed BDA 100 Mt (PRR) Road Survey No : 40/1, 40/2, 40/3, 41/1, 41/2, 41/3, 41/4, 41/5, 41/6, 42/1, 42/2, 42/3, 42/4,				134	

	43/3, 55/1, 55/2, 56/1, 57/1, 57/2, 57/3, 57/4, 57/5, 59, 60/1, 60/2, 61/1, 61/2, 61/3, 61/4, 61/5, 62/1, 62/2, 62/3, 63/1, 63/2, 65, 66, 67, 69/1, 69/2, 70, 71, 78/3, 78/4, 78/5, 79/3, 79/4, 80, 81, 82/1, 82/2, 93/1, 118/1, 118/2, 120/1, 120/2, 128, 129, 130, 131, 138, 139, 140, 142, 143, 144, 145, 147, 93/3, 4/4, 114, 84/2 to 5 , 4/5, 49/1, 149, 112/2, 99, 50/1, 21/1A, 26, 21/3A, 21/2B	43/1A1, 43/1A2, 43/2, 43/3, 55/1, 55/2, 56/1, 57/1, 57/2, 57/3, 57/4, 57/5, 59, 60/1, 60/2, 61/1, 61/2, 61/3, 61/4, 61/5, 62/1, 62/2, 62/3, 63/1, 63/2, 65, 66, 67, 69/1, 69/2, 70, 71, 78/3, 78/4, 78/5, 79/3, 79/4, 80, 81, 82/1, 82/2, 93/1, 118/1, 118/2, 120/1, 120/2, 128, 129, 130, 131, 138, 139, 140, 142, 143, 144, 145, 147, 93/3, 4/4, 114, 84/2 to 5 , 4/5, 49/1, 149, 112/2, 99, 50/1, 21/1A, 26, 21/3A, 21/2B					
	ಶೀಗೇಹಳ್ಳಿ	Sheegehalli					
421	ಶೀಗೇಹಳ್ಳಿ	Sheegehalli	17100	12900		134	
424	PRR ವರ್ತುಲ ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Survey No : 32, 33/1, 33/2, 34, 36, 39, 40, 41, 42/5, 58, 59/1, 59/2, 62/1, 63/1, 63/2, 63/3, 64/1A, 64/1B, 64/1C, 64/2,	Properties Facing Peripheral Ring Road Survey No : 32, 33/1, 33/2, 34, 36, 39, 40, 41, 42/5, 58, 59/1, 59/2, 62/1, 63/1, 63/2, 63/3, 64/1A, 64/1B,				210	

	65/2, 65/3, 65/4, 66, 67, 71, 72, 73/1, 78/1, 78/3, 79/1, 79/2, 79/3A, 79/3B. 79/4, 80/1, 81/1, 81/2, 82, 85, 86, 87, 89, 113, 118, 139	64/1C, 64/2, 65/2, 65/3, 65/4, 66, 67, 71, 72, 73/1, 78/1, 78/3, 79/1, 79/2, 79/3A, 79/3B. 79/4, 80/1, 81/1, 81/2, 2,85,86,87,89,113, 118, 139					
	ವಡೇರಹಳ್ಳಿ	Vaderahalli					
459	ವಡೇರಹಳ್ಳಿ	Vaderahalli	10000	8000		75	
460	ಹೊರ ವರ್ತುಲ ರಸ್ತೆಗೆ ಅಭಿಮುಖವಾಗಿರುವ ಜಮೀನುಗಳು Sy No : 3, 4/1, 4/2, 4/3, 5/1, 5/2, 6/1, 6/2, 12, 13/1, 13/2, 14	Properties Facing Outer Ring Road Sy No:3,4/1,4/2,4/3,5/1, 5/2,6/1,6/2,12,13/1, 13/2, 14				139	

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ತಿದ್ದುಪಡಿ ಅಧಿಸೂಚನೆ ದಿನಾಂಕ:09.02.2024.						
ವರ್ತೂರು ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ತಿದ್ದುಪಡಿ)						
ಕ್ರ.ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆ/ಖಾತಾ/ ಪಿಠಡಿ/ಸ.ನಂ	Hobli/village/Area Name	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರದ ವಿಲ್ಲಾ/ರೋ ಹೌಸ್‌ಗಳು ವಸತಿ ನಿವೇಶನಗಳು	ಕೃಷಿ ಜಮೀನು	ಸ್ಥಳೀಯ /ಸಕ್ಷಮ ಪ್ರಾಧಿಕಾರದ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ
			ಪ್ರತಿ ಚದರ.ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ.ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚದರ.ಮೀಟರ್ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7
	I ಅಮಾನಿ ಬೆಳ್ಳಂದೂರು ಖಾನೆ	I Amani Bellanduru Khane				

2	ಅಮಾನಿ ಬೆಳ್ಳಂದೂರು ಖಾನೆ	Amani Bellanduru Khane other than Gramthana	36000		228	
4	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.447 ರಿಂದ 450, 453 ರಿಂದ 462, 464	Periperal Ring Road Attached Sy.Nos. 447 to 450, 453 to 462, 464			460	
	XVI ಗುಂಜೂರು	XVI Gunjuru				
346	ಗುಂಜೂರು	Gunjuru	35000		215	
348	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ. 229, 230, 270, 271, 272, 273, 274, 282, 283, 284, 285, 286, 287, 288, 289, 291, 292, 293, 294, 295, 296, 299, 300, 301	Peripheril Ring Road Attached Sy.Nos. 229, 230, 270, 271, 272, 273, 274, 282, 283, 284, 285, 286, 287, 288, 289, 291, 292, 293, 294, 295, 296, 299, 300, 301			250	
	XXII ಖಾನೆ ಕಂದಾಯ	XXII Khane Kandaya				
502	ಖಾನೆ ಕಂದಾಯ	Khane Kandaya	20000		170	
503	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ. (5,6,7,8,9,10)	Periperal Ring Road Attached Sy.Nos. 5,6,7,8,9,10			215	
	XXIV ಕೊಡತಿ	XXIV Kodathi				
532	ಕೊಡತಿ	Kodathi	36500		160	
534	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ. 17,20	Periperal Ring Road Attached Sy.Nos. 17,20			180	
	XXV ಕಾಚಮಾರನಹಳ್ಳಿ	XXV Kachamarana Halli				
544	ಕಾಚಮಾರನಹಳ್ಳಿ	Kachamarana Halli	21000		140	
546	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ. 43, 46, 47, 46, 49, 50, 51, 52, 53, 56, 57, 58, 59, 60, 61, 62, 63, 64, 67, 69, 70, 71, 72, 73, 74, 75, 76, 77, 78, 79, 82, 83, 95, 100, 101, 102, 103, 104	Periperal Ring Road Attached Sy.No.43, 46, 47, 46, 49, 50, 51, 52, 53, 56, 57, 58, 59, 60, 61, 62, 63, 64, 67, 69, 70, 71, 72, 73, 74, 75, 76, 77,			180	

	XXXIV ಸೂಲಿಕುಂಟೆ	XXXIV Sulikunte				
831	ಸೂಲಿಕುಂಟೆ	Sulikunte	21000		155	
833	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ. 1, 3, 5, 7, 8, 9, 10, 15, 18, 32, 36, 37, 38, 39, 40, 41, 42, 43, 81, 82, 120, 122, 128, 129	Periperal Ring Road attached Sy.No.1, 3, 5, 7, 8, 9, 10, 15, 18, 32, 36, 37, 38, 39, 40, 41, 42, 43, 81, 82, 120, 122, 128, 129			185	
	XXXV ಸೋರಹುಣಸೆ	XXXV Sorahunase				
835	ಸೋರಹುಣಸೆ	Sorahunase	22000		160	
836	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.4, 6, 7, 8, 9, 10, 11, 13, 15, 39, 40, 41, 56, 57, 58, 59, 60, 61, 62, 64, 65	Periperal Ring Road Attached Sy.No.4, 6, 7, 8, 9, 10, 11, 13, 15, 39, 40, 41, 56, 57, 58, 59, 60, 61, 62, 64, 65			185	
	XXXVIII ವರ್ತೂರು	XXXVIII Varthur				
897	ವರ್ತೂರು	Varthur	42000		215	
899	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.77, 78, 99 to 102, 105, 110, 159, 161 to 164	Periperal Ring Road Attached Sy.Nos.77, 78, 99 to 102, 105, 110, 159, 161 to 164			225	
	XXXIX ವಾಲೇಪುರ	XXXIX VALEPURA				
	ವಾಲೇಪುರ	Valepura	19000		115	
947	ಪೆರಿಫೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.4,5, 6	Periperal Ring Road Attached Sy.No.4, 5, 6			155	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಶ್ರೀಮತಿ. ಸವಿತಾಲಕ್ಷ್ಮಿ ಪಿ.ಬೆಳಗಲಿ
ಸದಸ್ಯ ಕಾರ್ಯದರ್ಶಿಗಳು,
ಕೇಂದ್ರ ಮೌಲ್ಯ ಮಾಪನ ಸಮಿತಿ
ಬೆಂಗಳೂರು.